



## ಭಯಬೇಡ ಇದು ತೋಳ ಹಾವು

ಚೆನ್ನಿಸ ಮೇಲೆ ಬಿಳಿಯ ಅಡ್ಡ ಪಟ್ಟಿಗಳಿರುವುದರಿಂದ ಮತ್ತು ಬಾಯಿಯ ಮುಂಭಾಗದಲ್ಲಿ ಚೂಪಾದ ಉದ್ದನೆಯ ತೋಳದ ಹಲ್ಲುಗಳನ್ನು ಹೋಲುವ ಹಲ್ಲುಗಳಿರುವುದರಿಂದ ಈ ಹಾವಿಗೆ ತೋಳ ಹಾವು ಎಂದು ಕರೆಯಲಾಗುತ್ತದೆ. ಕೋಲುಬಿಡೇ ಕುಟುಂಬಕ್ಕೆ ಸೇರಿದ ಈ ಹಾವನ್ನು ಸೆರ್ಕಾಸ್ಟಿಸ್ ಮತ್ತು ಲೈಕೋಡಾನ್ ಜಾತಿಗೆ ಸೇರಿಸಲಾಗಿದೆ. ಸಾಮಾನ್ಯ ವೂಲ್ಫ್ ಹಾವು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಇದಕ್ಕೆ ಲೈಕೋಡಾನ್ ಆಲಿಕಸ್ ಎಂಬ ಹೆಸರಿದೆ.

ಕುತ್ತಿಗೆಗಿಂತ ಅಗಲವಾದ, ಚಪ್ಪಟೆಯಾದ ತಲೆ ಮತ್ತು ಹೊರ ಚೂಚಿದಂತಿರುವ ಕಪ್ಪು ಕಣ್ಣುಗಳಿವೆ. ಶರೀರ ತೆಳುವಾಗಿದ್ದೂ, ಕಪ್ಪು ನಸುಗಪ್ಪು ಬಣ್ಣವಿದೆ. ಶರೀರದ ಕೆಳಭಾಗ ಬಿಳಿಯಾಗಿದೆ. ಕಪ್ಪೆ, ಇಲಿ ಮರಿ, ಹಲ್ಲಿಗಳನ್ನು ಸೇವಿಸುವ ಇದು ಬಾಗಿಲ ಸಂದು, ಗೋಡೆಯ ಬಿರುಕುಗಳಲ್ಲಿ ಕಂಡುಬರುತ್ತದೆ. 15ರಿಂದ 20 ವರ್ಷ ಬದುಕಬಲ್ಲದು. ಇದು ರಾತ್ರಿ ಹೊರಗೆ ಆಹಾರಕ್ಕೆ ತಿರುಗುತ್ತದೆ. ಇದು ವಿಷಕಾರಿ ಹಾವು ಎಂದು ಭಾವಿಸಿ ಬಹಳಷ್ಟು ಜನರು ಕೊಲ್ಲುತ್ತಾರೆ. ಆದರೆ ಇದು ವಿಷಕಾರಿಯಲ್ಲ. ಈಚೆಗೆ ಈ ಹಾವು ರಾಣೀಬೆನ್ನೂರು ತಾಲ್ಲೂಕು ಕಾಕೋಳದ ಮನೆಯೊಂದರಲ್ಲಿ ಕಂಡುಬಂದಿತ್ತು. ಇದನ್ನು ಉರಗಗಳ ಕುರಿತ ಆಸಕ್ತರಾದ ಲಿಂಗರಾಜ ಮತ್ತು ಆಕಾಶ ಇವರು ಹಿಡಿದು ಸುರಕ್ಷಿತವಾಗಿ ಕಾಕೋಳ ಸಂರಕ್ಷಿತ ಅರಣ್ಯದಲ್ಲಿ ಬಿಟ್ಟರು.

—ಪ್ರಕಾಶ ಎಸ್. ಮನ್ಸಂಗಿ, ಮೋಟಿಬೆನ್ನೂರು



## ಇಸ್ರೋದ ಅಂತರಿಕ್ಷ ಬಸ್

ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ. ತನ್ನ ಕಾರ್ಯ ಚಟುವಟಿಕೆಗಳನ್ನು ನಾಡಿನ ಜನತೆಗೆ ಪರಿಚಯಿಸುವ ಸಲುವಾಗಿ ರೂಪಿಸಿರುವ ವಸ್ತು ಪ್ರದರ್ಶನದ ಬಸ್, 'ಸ್ಟೇಸ್ ಆನ್ ವೀಲ್ಸ್' ತುಂಬ ಆಕರ್ಷಕವಾಗಿದೆ. ಅಲ್ಲದೆ ಅದರೊಳಗಿನ ಮಾಹಿತಿಯೂ ಅರ್ಥಪೂರ್ಣವಾಗಿದೆ. ತನ್ನ ಸಂಸ್ಥೆಯ ಚಂದ್ರಯಾನ, ಮಂಗಳಯಾನ ಮುಂತಾದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳು, ಮಾಹಿತಿ ತಂತ್ರಜ್ಞಾನಕ್ಕೆ, ಜಿ.ಪಿ.ಎಸ್.ಗಳಿಗೆ ಪೂರಕವಾದ ಉಪಗ್ರಹಗಳು, ಅವುಗಳನ್ನು ಕಕ್ಷೆಗೆರಿಸುವ ರಾಕೆಟ್‌ಗಳ ಚಿಕ್ಕ ಚಿಕ್ಕ ಮಾಡೆಲ್‌ಗಳನ್ನು ಬಸ್ಸಿನಲ್ಲಿ ಅಚ್ಚುಕಟ್ಟಾಗಿ ಜೋಡಿಸಿ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರಿಗೆ, ವಿದ್ಯಾರ್ಥಿಗಳಿಗೆ, ಪರಿಚಯಿಸುವ ಇಸ್ರೋದ ಈ ಕಾರ್ಯವು ನಿಜಕ್ಕೂ ಶ್ಲಾಘನೀಯ.

—ಎಚ್.ಎಸ್. ನವೀನಕುಮಾರ್, ಹೊಸದುರ್ಗ



## ಚಕ್ರವಿಲ್ಲದ ರಾಷ್ಟ್ರಧ್ವಜ!

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ಬಾವುಟ ಹಾರಿಸಲು ಕರೆ ನೀಡಲಾಗಿತ್ತು. ಅದರಂತೆ ಬಾವುಟ ಹಾರಿಸಿ ದೇಶಭಕ್ತಿ ಮೆರೆಯುವ ಭರದಲ್ಲಿ ರಾಷ್ಟ್ರಧ್ವಜದ ಘನತೆಗೆ ಧಕ್ಕೆ ತಂದಂತಹ ಪ್ರಕರಣಗಳು ಜರುಗಿದವು. ಗೋವಾದ ಕಡಲ ತೀರದುದ್ದಕ್ಕೂ ನಮ್ಮ ದೇಶದ ಹೆಮ್ಮೆಯ ತ್ರಿವರ್ಣ ಧ್ವಜಗಳು ಹಾರಾಡುತ್ತಿದ್ದವು. ಆದರೆ 'ಪೀಲೆ ಫಿಷರ್ ಮ್ಯಾನ್' ಹೆಸರಿನ ಈ ನಿಂತ ದೋಣಿಯ ಮೇಲೆ ಹಾರಾಡುತ್ತಿದ್ದ ಬಾವುಟದಲ್ಲಿ ಅಶೋಕಚಕ್ರವೇ ಕಣ್ಮರೆಯಾಗಿತ್ತು. ಹಾಗೆಯೇ ದೋಣಿಗೆ ಬಳಿದ ಬಣ್ಣದಲ್ಲೂ ವ್ಯತ್ಯಾಸವಾಗಿತ್ತು. ಕೇಸರಿ ಬಣ್ಣದ ಬದಲಿಗೆ ಕೆಂಪು ಬಣ್ಣ ಬಳಿಯಲಾಗಿತ್ತು.

—ವಾ. ಮುರಳೀಧರ, ತೀರ್ಥಹಳ್ಳಿ